



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 13 | 3 ಜುಲೈ 2024 | ಬುಧವಾರ | ಪುಟಗಳು : 8 | ಬೆಲೆ : 2/-

ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭ

ಬೆಂಗಳೂರು : ಬಡವರ, ಮಧ್ಯಮ ವರ್ಗದವರ, ವ್ಯಾಪಾರಸ್ಥರ ಆರ್ಥಿಕ ಸ್ಥಿತಿ ಸುಧಾರಣೆ ಮಾಡುವಲ್ಲಿ ಸಹಕಾರಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿನ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಕಳೆದ 50 ವರ್ಷಗಳಿಂದ "ಸೇವೆಯೇ ನಮ್ಮ ಪರಂಪರೆ" ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. 2023-24ನೇ ಸಾಲಿನಲ್ಲಿ ಒಟ್ಟು ರೂ.8.83ಕೋಟಿ ನಿವ್ವಳ ಲಾಭ ಗಳಿಸಿದೆ. ಗ್ರಾಹಕರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ಕೆಲಸ ಮಾಡುತ್ತಿದೆ ಎಂದರು.

1990ರಲ್ಲಿ ಮಧ್ಯಪ್ರದೇಶ ಸರ್ಕಾರದಲ್ಲಿ ನಾನು ಸಚಿವನಾದಾಗ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಿಂದ ಪ್ರೇರಿತರಾಗಿ ಮಧ್ಯಪ್ರದೇಶದಲ್ಲಿ ಸಹಕಾರಿ ಕ್ಷೇತ್ರವನ್ನು ಮುನ್ನಡೆಸಿದ್ದೇವೆ. ಗ್ರಾಹಕರಿಗೆ ಇಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಲಾಭಾಂಶದಲ್ಲೂ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.



ಕರ್ನಾಟಕ ಮತ್ತು ಮಹಾರಾಷ್ಟ್ರ ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಸೇರಿದಂತೆ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಜ್ಜೆನ ಕೊಡುಗೆ ನೀಡುತ್ತಿವೆ. ಇದರಲ್ಲಿ, ಸಹಕಾರಿ ಬ್ಯಾಂಕ್‌ಗಳ ಪಾತ್ರವೂ ಇದೆ. ಆದ್ದರಿಂದ, ಈ ರಾಜ್ಯಗಳ ಆರ್ಥಿಕ ಸ್ಥಿತಿಗತಿಗಳು ಬಹಳ ಚೆನ್ನಾಗಿವೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾತನಾಡಿ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ತೊಂದರೆಗೆ ಸಿಲುಕಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವು ನೀಡುತ್ತಿಲ್ಲ. ಈ ಬ್ಯಾಂಕ್‌ಗಳಿಗೆ ಸರ್ಕಾರಗಳಿಂದ ಹೆಚ್ಚಿನ ನೆರವು, ಪ್ರೋತ್ಸಾಹದ ಅಗತ್ಯವಿದೆ ಎಂದರು. ಜನಸಾಮಾನ್ಯರ ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಉದ್ಯೋಗ ಸೃಜನೆಗೆ ಒತ್ತು ನೀಡುತ್ತಿವೆ. ರಾಜ್ಯದಲ್ಲಿ 253 ಪಟ್ಟಣ ಸಹಕಾರಿ ಬ್ಯಾಂಕ್‌ಗಳಿದ್ದು, 1050 ಶಾಖೆಗಳನ್ನು ಒಳಗೊಂಡಿವೆ. ರೂ.47,258 ಕೋಟಿ ಠೇವಣಿ ಹೊಂದಿದ್ದು, ರೂ.426ಕೋಟಿ ಲಾಭದಲ್ಲಿವೆ ಎಂದರು. ಈ ಸಮಾರಂಭದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ.ಎಂ. ರಂಗಧಾಮ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ವಿಜಯಸಾರಥಿ ಡಿ.ಆರ್. ಹಾಗೂ ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಟ್ಟಣ ಸಹಕಾರಿ ಬ್ಯಾಂಕುಗಳ ಸಮಾವೇಶದಲ್ಲಿ ದತ್ತಾಂಶ ರಕ್ಷಣೆಗೆ ಕರೆ

ಬೆಂಗಳೂರು : ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ದಿನಾಂಕ : 23.06.2024 ರಂದು ವಸಂತ ನಗರದಲ್ಲಿರುವ ಡಾ. ಅಂಬೇಡ್ಕರ್ ಭವನದಲ್ಲಿ ರಾಷ್ಟ್ರಮಟ್ಟದ ಪಟ್ಟಣ ಸಹಕಾರಿ ಬ್ಯಾಂಕುಗಳ ಸಮಾವೇಶ ಹಾಗೂ ಮಾಹಿತಿ, ಭದ್ರತೆ ಮತ್ತು ತಂತ್ರಜ್ಞಾನ ಕುರಿತ ವಿಚಾರ ಸಂಕರಣ ಆಯೋಜಿಸಿತ್ತು.

2ನೇ ಪುಟಕ್ಕೆ...



ರೂ. 170 ಲಕ್ಷ ಕೋಟಿ ಮೀಲಿದ ಕೇಂದ್ರ ಸರ್ಕಾರದ ಸಾಲ

3



ವಿಜಯಪುರದ ಸರಕಾರಿ ನೌಕರರ ಸಹಕಾರಿ ಬ್ಯಾಂಕಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

4



ನಿಮ್ಮ ಪ್ರಶ್ನೆ - ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಉತ್ತಮ ಆರ್ಥಿಕ ಬೆಳವಣಿಗೆ ಹಾಗೂ ಕೆಲ ಗಂಭೀರ ಸಮಸ್ಯೆಗಳು

ಇತ್ತೀಚಿನ ದಿನಗಳಲ್ಲಿ ದೇಶದ ಜಿಡಿಪಿ ಬಗ್ಗೆ ಸಕಾರತ್ಮಕ ವರದಿಗಳು ಬರುತ್ತಿವೆ. ಇತ್ತೀಚಿನ ಕೇಂದ್ರ ಸರಕಾರದ ಮೂರನೇ ತ್ರೈಮಾಸಿಕ ಜಿಡಿಪಿ ಅಂಕಿ - ಅಂಶಗಳನ್ನು ಗಮನಿಸಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯು ಶೇ.8ರ ಸಮೀಪಕ್ಕೆ ಬರಬಹುದು ಎಂದು ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇರಲಿ, ಹಾಗೆ ನೋಡುವುದಾದರೆ, ಸತತವಾಗಿ ಕಳೆದ ಮೂರು ವರ್ಷಗಳಿಂದಲೂ ಜಿಡಿಪಿ ಶೇ.7ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಹೊಂದುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದೊಂದು ಉತ್ತಮ ಬೆಳವಣಿಗೆ ಸರಿ.

ಇತ್ತೀಚಿನ ಪ್ರತಿಕೂಲ ಸನ್ನಿವೇಶದಲ್ಲೂ ತ್ರೈಮಾಸಿಕದ ಅವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ ಬೆಳವಣಿಗೆ ದರವು ಶೇಕಡವಾರು ಸೋಜಿಗವನ್ನೂ ಉಂಟುಮಾಡಿದೆ. ಏನೇ ಇರಲಿ, ನಮ್ಮ ದೇಶ ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಸಾಧಿಸುತ್ತಿದೆ ಎನ್ನುವುದು ನಮಗೆಲ್ಲಾ ಸಂತಸ ಉಂಟು ಮಾಡಿದೆ ಎಂದು ಹೇಳಬಹುದು.

ಈ ಆರ್ಥಿಕ ಬೆಳವಣಿಗೆಗೆ ಕಾರಣ; ಉತ್ಪಾದನೆ ಮತ್ತು ನಿರ್ಮಾಣ ವಲಯದ ಚಟುವಟಿಕೆಗಳೇ ಆಗಿವೆ. ಜಿಡಿಪಿಗೆ ತಯಾರಿಕಾ ವಲಯದ ಉತ್ಪಾದನಾ ವಲಯದ ಕೊಡುಗೆ ಉತ್ತಮ ರೀತಿಯಲ್ಲಿದೆ. ಇದು, ಹಿಂದಿನ ಒಂಬತ್ತು ತ್ರೈಮಾಸಿಕಗಳಲ್ಲಿಯೇ ಅತ್ಯಂತ ಗರಿಷ್ಠ ಪ್ರಮಾಣವಾಗಿದೆ. ಆರ್ಥಿಕ ಬೆಳವಣಿಗೆಗೆ ನಿರ್ಮಾಣ ವಲಯದ ಕೊಡುಗೆ ಕೂಡ ಹೆಚ್ಚಿದೆ. ಮೂಲಸೌಕರ್ಯ ವಲಯದಲ್ಲಿ ಖಾಸಗಿ ಹೂಡಿಕೆಯ ಪ್ರಮಾಣ ಏರಿಕೆಯಾಗಿದ್ದರೆ, ನಿರ್ಮಾಣ ವಲಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿರುವ ಬಂಡವಾಳ ಪ್ರಮಾಣ ಹೆಚ್ಚಳವಾಗಿರುವುದು ಹಾಗೂ ಉಭಯ ಸರ್ಕಾರಗಳು ವಿವಿಧ ವಲಯಗಳಿಗೆ ನೀಡುತ್ತಿರುವ ನೆರವಿನಿಂದ ಆರ್ಥಿಕ ಬೆಳವಣಿಗೆ ವೇಗ ಪಡೆದಿದೆ ಎಂದು ನಾನು ಹೇಳಬಹುದು.

ಉತ್ತಮ ಜಿಡಿಪಿ ಬೆಳವಣಿಗೆ, ವಿಶ್ವದ ಅತಿ ದೊಡ್ಡ ಆರ್ಥಿಕತೆಯತ್ತ ದಾಖಲೆಗಳು ಇವೆಲ್ಲವು ಸರಿಯೇ, ಆದರೆ ದೇಶವನ್ನು ಕಾಡುತ್ತಿರುವ ಕೆಲ ಗಂಭೀರ ಸಮಸ್ಯೆಗಳತ್ತಲೂ ಕೇಂದ್ರ ಸರ್ಕಾರ ತಕ್ಷಣ ಗಮನ ಹರಿಸಬೇಕಾಗಿದೆ. ಸದ್ಯದ ದೇಶದ ಉದ್ಯೋಗ ಪರಿಸ್ಥಿತಿ ಅವಲೋಕಿಸಿದಲ್ಲಿ ಅದು ಗಂಭೀರವಾಗಿರುವುದು ಕಂಡುಬರುತ್ತದೆ. ಈ ಹಿಂದೆ ದೇಶದ ಜಿಡಿಪಿ ಬೆಳವಣಿಗೆ ದರ ಶೇ.7ರಷ್ಟು ಇದ್ದಾಗಲೂ, ಉದ್ಯೋಗದ ಬೆಳವಣಿಗೆ ದರ ಕೇವಲ ಶೇ.1.7ರಷ್ಟು ಇದ್ದದ್ದನ್ನು ಗಮನಿಸಬೇಕು.

ಇತ್ತೀಚೆಗೆ ಸಂಸ್ಥೆಯೊಂದು ತನ್ನಲ್ಲಿನ ಕೆಳ ಹಂತದ ನೌಕರಿಯೊಂದಕ್ಕೆ ಅರ್ಜಿ ಕರೆದರೆ, ಲಕ್ಷಗಟ್ಟಲೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರೂ ಇದ್ದರು. ರೈಲ್ವೆ ಇಲಾಖೆ ಇತ್ತೀಚರ ಸರ್ಕಾರದ ಇಲಾಖೆಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ದರ್ಜೆಯ ನೌಕರರ ಹುದ್ದೆಗಳಿಗೆ ಅರ್ಜಿ ಕರೆದಾಗಲೂ ಉನ್ನತ ವಿದ್ಯಾಭ್ಯಾಸ ಪಡೆದವರೇ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬರುತ್ತದೆ. ಯಾವುದೇ ಹುದ್ದೆಗಳಿಗೂ ಕೋಟಿಗಟ್ಟಲೆ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತಿರುವುದು. ಇತ್ತ ಗಮನ ಹರಿಸದೇ ಹೋದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ ಹಾಗಾಗದಿರಲಿ ಎಂದು ಆಶಿಸೋಣ.

» ಎಚ್.ಕೆ. ಪಾಟೀಲ

...1ನೇ ಪುಟದಿಂದ

ಈ ಸಮಾವೇಶದಲ್ಲಿ 150 ಪಟ್ಟಣ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಮಾಹಿತಿ ತಂತ್ರಜ್ಞಾನ ತಂಡದ ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶಾದ್ಯಂತದ ಐ.ಟಿ. ವಲಯದ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಹಿರಿಯ ನಿರ್ದೇಶಕರಾದ ಶ್ರೀ ರುದ್ರೇಗೌಡ ಮಾತನಾಡಿ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸುರಕ್ಷತೆ ಅತ್ಯಂತ ಅಗತ್ಯವಾಗಿದೆ. ದತ್ತಾಂಶ ರಕ್ಷಣೆ, ಸೈಬರ್ ರಕ್ಷಣೆಗೆ ಬ್ಯಾಂಕುಗಳ ಆಡಳಿತ ಮಂಡಳಿಗಳು ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬೇಕು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ವಿಶೇಷ ಗಮನಹರಿಸಬೇಕು ಎಂದರು.

ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀ ಕೆ.ಜಿ. ಅನಂತಕುಮಾರ್ ಮಾತನಾಡಿ ದತ್ತಾಂಶ ಮತ್ತು ಸೈಬರ್ ಭದ್ರತೆಗೆ ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದ ನಿಯಮಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಮತ್ತಷ್ಟು ಸುಧಾರಿತ ತಂತ್ರಜ್ಞಾನ ಮತ್ತು ನಿಯಮಗಳ ಅಳವಡಿಕೆ ಅಗತ್ಯ. 108 ವರ್ಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿರುವ ನಮ್ಮ ಬ್ಯಾಂಕ್‌ನಲ್ಲಿ ಸುಧಾರಣೆಗೆ ಒತ್ತು ನೀಡಿದೆ ಎಂದರು.

ಸಹಕಾರ ಸಂಘಗಳ ಜಂಟಿ ನಿಬಂಧಕ ಶ್ರೀ ಪಿ. ಮಹೇಶ್, ಬ್ಯಾಂಕಿನ ಸಿಇಒ ಶ್ರೀ ಜಿ. ಪ್ರಕಾಶ್, ಐ.ಟಿ. ಮುಖ್ಯಸ್ಥ ಶ್ರೀ ಬಿ.ಕೆ. ಗೋಪಿನಾಥ್, ತ್ಯಾಗರಾಜ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಆರ್. ವೆಂಕಟೇಶ್ ಸಂವಾದದಲ್ಲಿ ಭಾಗವಹಿಸಿದ್ದರು.

ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ, ಶ್ರೀ ರಾಘವ ಗುಪ್ತಾ ನಿರ್ದೇಶಕರು, ಮೈಂಡ್ ಮಿಲ್ ಸಾಫ್ಟ್‌ವೇರ್ ಲಿ., ನೋಯ್ಡಾ, ಶ್ರೀ ಪಿಯುಷ್ ಸೋಮಾನಿ, ಸಿಎಂಐ ಮತ್ತು ಸಿಇಒ, ಇನ್‌ಫೋ ಸಾಫ್ಟ್‌ವೇರ್ ನಾಸಿಕ್, ಶ್ರೀ ರಾಮಕುಮಾರ್ ಶೇಖರ್, ಸಿಇಒ, ಯಲಮಂಜಲಿ ಡಿಜಿಟಲ್ ಸಲ್ಯೂಷನ್, ಚೆನ್ನೈ ಮತ್ತು ಶ್ರೀ ಭಾಸ್ಕರ್ ಪರಶುರಾಮ್, ನಿರ್ದೇಶಕರು, ಐ.ಟಿ. ಸೆಕ್ಯುರಿಟೀಸ್, ಪ್ರೋಟೆಕ್ ಮೈಕ್ರೋಸಿಸ್ಟಮ್, ಬೆಂಗಳೂರು ಚರ್ಚೆಗಳಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು.

10ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಜಿಎಂ)ನ ಅಖತ ಪರೀಕ್ಷೆಗಳು ದಿನಾಂಕ : 21.07.2024 ಮತ್ತು 10.08.2024 ಹಾಗೂ 11.08.2024ರಂದು ಜರುಗಲಿವೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ್ನು ಈಗಾಗಲೇ ಪ್ರಾರಂಭಿಸಿರುತ್ತದೆ. ಸದರಿ ಕೋರ್ಸ್‌ಗೆ ಈಗಾಗಲೇ ತಾವು ಅಭ್ಯರ್ಥಿಯಾಗಿ ಪ್ರವೇಶ ಪಡೆದಿರುತ್ತೀರಿ. ಲಿಖಿತ ಪರೀಕ್ಷೆಯ ದಿನಾಂಕವನ್ನು ಆರ್‌ಐಸಿಎಂ (ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು) ಬೆಂಗಳೂರು ಇವರು ದಿನಾಂಕ : 21.07.2024 & 10.08.2024ರಂದು ಹಾಗೂ 11.08.2024 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 04.30 ಗಂಟೆಯವರೆಗೆ ಬೆಂಗಳೂರು ಆರ್‌ಐಸಿಎಂ, ನಂ.67 ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಮತ್ತು ಬೆಳಗಾವಿಯ ಮಹಾಮಂಡಳದ ಕಛೇರಿ, ನಂ.ಸಿಎ-3, ಅಟೋನಗರ, (ಆರ್‌ಟಿಪಿ ಮೈದಾನದ ಹತ್ತಿರ), ಬೆಳಗಾವಿ-590015 ಈ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಗಳು ಜರುಗಲಿವೆ.

ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಕಡ್ಡಾಯವಾಗಿ ಪ್ರವೇಶ ಪತ್ರದೊಂದಿಗೆ ಹಾಜರಾಗತಕ್ಕದ್ದು. ಈಗಾಗಲೇ ತಮ್ಮ ಇ-ಮೇಲ್ ವಿಳಾಸಕ್ಕೆ ಲಿಖಿತ ಪರೀಕ್ಷೆಯ ಸ್ಥಳ, ವಿಷಯ, ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಆದ್ದರಿಂದ ತಾವು ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕಾಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ.ಶ್ರೀನಿವಾಸ್ (9110642779)ರವರುಗಳನ್ನು ಸಂಪರ್ಕಿಸಬಹುದಾಗಿದೆ.

ರೂ. 170 ಲಕ್ಷ ಕೋಟಿ ಮೀಲಿದ ಕೇಂದ್ರ ಸರ್ಕಾರದ ಸಾಲ


ಈ ಆರ್ಥಿಕ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿನ ಕೇಂದ್ರ ಬಜೆಟ್ ವಿತ್ತೀಯ ಕೊರತೆಯು ಶೇ. 3ರಷ್ಟಾಗಿದೆ. ಲೋಕಸಭೆ ಚುನಾವಣೆಯ ಕಾರಣ ನೀತಿ ಸಂಹಿತೆ ಜಾರಿಯಲ್ಲತ್ತು. ಈ ಕಾರಣದಿಂದಾಗಿ ಸರ್ಕಾರವು ಕಡಿಮೆ ವೆಚ್ಚ ಮಾಡಿದೆ ಎಂದು ಸಿಜಿಎ ಹೇಳಿದೆ. 2023-24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಜೆಟ್ ವಿತ್ತೀಯ ಕೊರತೆಯು ಶೇ.11.8ರಷ್ಟಿತ್ತು. 2023-24ನೇ ಸಾಲಿನಲ್ಲಿ ಬಜೆಟ್ ವಿತ್ತೀಯ ಕೊರತೆಯು ಶೇ 5.6ರಷ್ಟಿತ್ತು. ಇದು ಶೇ 5.08ರಷ್ಟಾಗಲಿದೆ ಎಂದು ಅಂದಾಜು ಮಾಡಲಾಗಿತ್ತು

ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್ ಅಂತ್ಯದ ವೇಳೆಗೆ ರೂ. 171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. 2023ರ ಡಿಸೆಂಬರ್ ಅಂತ್ಯದಿಂದ ಆರಂಭಗೊಂಡು 2024ರ ಮಾರ್ಚ್ ಅಂತ್ಯದ ವೇಳೆಗೆ ಶೇ. 3.4ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಜನವರಿ-ಮಾರ್ಚ್, 2024 ಸಾರ್ವಜನಿಕ ಸಾಲದ ನಿರ್ವಹಣಾ ತ್ರೈಮಾಸಿಕ ವರದಿಯಲ್ಲಿ ಹೇಳಲಾಗಿದೆ.

2023ರ ಡಿಸೆಂಬರ್ ಅಂತ್ಯದಲ್ಲಿ ಇದ್ದ ಸಾಲದ ಮೊತ್ತ : ರೂ. 166.14 ಲಕ್ಷ ಕೋಟಿಯಾದರೆ, 2024ರ ಮಾರ್ಚ್ ಅಂತ್ಯದ ವೇಳೆಗೆ ಇದ್ದ ಸಾಲದ ಮೊತ್ತ : ರೂ. 171.78 ಲಕ್ಷ ಕೋಟಿ. ಏರಿಕೆಯಾದ ಸಾಲದ ಪ್ರಮಾಣ ಶೇ.3.4ರಷ್ಟು.

ಕೇಂದ್ರ ಸರ್ಕಾರದ ವಿವಿಧ ಸಾಲಗಳ ಮೊತ್ತ : ರೂ. 154.95 ಲಕ್ಷ ಕೋಟಿ ಶೇ.90.2ರಷ್ಟಾಗಿದ್ದು, ಏಕೀಕರಿಸಿರುವ ಬಾಂಡುಗಳ ಬದಲಿಗೆ ನೀಡಬೇಕಿರುವ ಮೊತ್ತ ಮತ್ತು ವಿವಿಧ ಮರುಪಾವತಿಗಳ ಮೊತ್ತ ರೂ. 16.83 ಲಕ್ಷ ಕೋಟಿ ಅಂದರೆ ಶೇ. 9.8ರಷ್ಟಾಗಿದೆ.

ವಿತ್ತೀಯ ಕೊರತೆ - ಶೇ.3ರಷ್ಟು : ಈ ಆರ್ಥಿಕ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿನ ಕೇಂದ್ರ ಬಜೆಟ್ ವಿತ್ತೀಯ ಕೊರತೆಯು ಶೇ. 3ರಷ್ಟಾಗಿದೆ. ಲೋಕಸಭೆ ಚುನಾವಣೆಯ ಕಾರಣ ನೀತಿ ಸಂಹಿತೆ ಜಾರಿಯಲ್ಲತ್ತು. ಈ ಕಾರಣದಿಂದಾಗಿ ಸರ್ಕಾರವು ಕಡಿಮೆ ವೆಚ್ಚ ಮಾಡಿದೆ ಎಂದು ಸಿಜಿಎ ಹೇಳಿದೆ. 2023-24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಜೆಟ್ ವಿತ್ತೀಯ ಕೊರತೆಯು ಶೇ. 11.8ರಷ್ಟಿತ್ತು. 2023-24ನೇ ಸಾಲಿನಲ್ಲಿ ಬಜೆಟ್ ವಿತ್ತೀಯ ಕೊರತೆಯು ಶೇ. 5.6ರಷ್ಟಿತ್ತು. ಇದು ಶೇ 5.08 ರಷ್ಟಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. 2025-26ನೇ ಸಾಲಿನಲ್ಲಿ ಶೇ. 4.5ರಷ್ಟು ವಿತ್ತೀಯ ಕೊರತೆಯು ಸಾಧಿಸಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. 2024-25ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ ಮೇ ತಿಂಗಳಿನ ವಿತ್ತೀಯ ಕೊರತೆ ಪ್ರಮಾಣ : ಶೇ. 3ರಷ್ಟಿದ್ದರೇ, 2023-24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ ಮೇ ತಿಂಗಳಿನ ವಿತ್ತೀಯ ಕೊರತೆ ಪ್ರಮಾಣ : ಶೇ. 11.8ರಷ್ಟಿದೆ.



ವಿಜಯಪುರದ ಸರಕಾರಿ ನೌಕರರ ಸಹಕಾರಿ ಬ್ಯಾಂಕಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ



ವಿಜಯಪುರ : ದಿನಾಂಕ:24.06.2024ರಂದು ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ಪದಾಧಿಕಾರಿಗಳ ಚುನಾವಣೆಯನ್ನು ಚುನಾವಣಾ ಅಧಿಕಾರಿಯಾಗಿ ಶ್ರೀ ಅಜೀಶ ಜಿ. ಚವ್ವಾಣ ಪ್ರ.ದ.ಸ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ವಿಜಯಪುರ ಇವರು ಜರುಗಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಜುನ ಜಿ ಲಮಾಣಿ (ಶಿಕ್ಷಣ ಇಲಾಖೆ) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ಅಶೋಕ ಎ. ಚನಬಸಗೋಳ (ಶಿಕ್ಷಣ ಇಲಾಖೆ) ಇವರು ಮುಂದಿನ ಅವಧಿಯವರೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದ್ದನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಎಮ್.ವಿ. ಪರ್ವತಿಯವರು ತಿಳಿಸುತ್ತಾರೆ.

ನಿರ್ದೇಶಕರುಗಳಾದ ಶ್ರೀ ಅರವಿಂದ ಭೋ ಹುಗಾರ, ಶ್ರೀ ಆರ್ ಎ ತೇಲಿ, ಶ್ರೀ ಬಿ ಎಮ್ ಬಿರಾದಾರ, ಶ್ರೀ ಸುರೇಶ ಶಡಶಾಳ, ಶ್ರೀ ಹನಮಂತ ಕೊನದಿ, ಶ್ರೀ ಪ್ರಶಾಂತ ಎಸ್ ಚನಗೊಂಡ, ಶ್ರೀಮತಿ ಜಯಶ್ರೀ ಬೆಣ್ಣಿ, ಶ್ರೀ ಸದಾಶಿವ ದಳವಾಯಿ, ಶ್ರೀ ಆನಂದಗೌಡ ಎನ್ ಬಿರಾದಾರ, ಶ್ರೀ ಅಲ್ಲಾಭಕ್ಷ ಎಮ್ ವಾಲಿಕಾರ, ಶ್ರೀ ಉಮೇಶ ಗುಡ್ಡಾಳ, ಶ್ರೀಮತಿ ನೀಲಾ ಇಂಗಳೆ, ಶ್ರೀ ಸಿ ಟಿ ಜಿತ್ತಿ ಹಾಗೂ ಬ್ಯಾಂಕಿನ ಸದಸ್ಯರುಗಳು, ವ್ಯವಸ್ಥಾಪಕರಾದ ಶ್ರೀ ಎಮ್ ಕೆ ಜೋಶಿ, ಶ್ರೀ ಸಿ ಎಸ್ ಹಿರೇಮಠ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

11ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ಪ್ರಾರಂಭಿಸುತ್ತದೆ. ಈಗಾಗಲೇ 10ನೇ ಬ್ಯಾಚಿನ ಪರೀಕ್ಷೆಯು ಸದ್ಯದಲ್ಲಿಯೇ ನಡೆಯಲಿದ್ದು, ಈಗ 11ನೇ ಬ್ಯಾಚ್‌ನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಐಸಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ.

ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.4500 + (ಜಿಎಸ್‌ಟಿ) 810. ಒಟ್ಟು ರೂ.5310/-ಗಳನ್ನು ನಿಗದಿಪಡಿಸಲಾಗಿದೆ. ಅರ್ಜಿ ನಮೂನೆಯನ್ನು ಮಹಾಮಂಡಳದ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸಲು ಕೊನೆಯ ದಿನಾಂಕ : 15.07.2024 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕ ಅಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚ ಹೆಚ್ಚಿಸುವಂತೆ ಅರ್ಥಶಾಸ್ತ್ರಜ್ಞರಿಂದ ಒಕ್ಕೂರಲ ಆಗ್ರಹ

ದೇಶೀಯ ಉದ್ಯಮವನ್ನು ರಕ್ಷಿಸಲು ಹಲವು ಉತ್ತೇಜನಕಾರಿ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದು ಮುಂದುವರಿಯಬೇಕು. ಖಾಸಗಿ ಹೂಡಿಕೆ ಮತ್ತು ಅನುಭೋಗ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ನವೋದ್ಯಮಿಗಳಿಂದ ಹೂಡಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಹ ಸಂಚಾಲಕ ಅಶ್ವಿನಿ ಮಹಾಜನ್ ಹೇಳಿದ್ದಾರೆ.

ಹೊಸದಿಲ್ಲಿ : ಕಳೆದ ಫೆಬ್ರವರಿ ಸಾರ್ವತ್ರಿಕ ಚುನಾವಣೆ ಇದ್ದುದರಿಂದ ಎರಡು ತಿಂಗಳ ಅವಧಿಗೆ ಮಾತ್ರ ಬಜೆಟ್ ಮಂಡಿಸಿದ್ದರು. ಇದೀಗ ಚುನಾವಣೆ ಮುಗಿದು ಮತ್ತೆ ಕೇಂದ್ರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಸತತ 6ನೇ ಬಾರಿಗೆ ಮುಂದಿನ ತಿಂಗಳು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ತಿಂಗಳು ಪೂರ್ಣಾವಧಿ ಬಜೆಟ್ ಮಂಡಿಸುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಲವು ಪ್ರಮುಖ ಅರ್ಥತಜ್ಞರ ಜತೆ ಇತ್ತೀಚೆಗೆ ಮಾತುಕತೆ ನಡೆಸಿದರು.

ಉದ್ಯೋಗ ನಿರ್ಮಾಣಕ್ಕೆ ಪ್ರಾಧಾನ್ಯತೆ, ಕಲ್ಯಾಣ ಯೋಜನೆಗಳಿಗೆ ಉತ್ತೇಜನ, ಬಂಡವಾಳ ವೆಚ್ಚ ಹೆಚ್ಚಳ ಮತ್ತು ವಿತ್ತೀಯ ಕೊರತೆಗೆ ಕಡಿವಾಣ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಸಾಮಾಜಿಕ ಕಲ್ಯಾಣ, ಉದ್ಯೋಗ ನಿರ್ಮಾಣ ಮತ್ತು ಬಂಡವಾಳ ವೆಚ್ಚಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅರ್ಥಶಾಸ್ತ್ರಜ್ಞರು ಒಕ್ಕೂರಲ ಸಲಹೆ ನೀಡಿದರು.

ಈ ನಿಟ್ಟಿನಲ್ಲಿಯೇ ಕೇಂದ್ರ ಸರ್ಕಾರವೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಗಮನ ಹರಿಸಿದೆ. 2023-24ನೇ ಹಣಕಾಸು ವರ್ಷದಲ್ಲಿ ಸರ್ಕಾರದ ಬಂಡವಾಳ ವೆಚ್ಚ ರೂ. 9.5 ಲಕ್ಷ ಕೋಟಿಗೆ ಮುಟ್ಟಿತ್ತು. ಪ್ರಸಕ್ತ ವರ್ಷದಲ್ಲಿ ರೂ. 11.11 ಲಕ್ಷ ಕೋಟಿ ಗುರಿಯನ್ನು ಗೊತ್ತುಪಡಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ 2.11 ಲಕ್ಷ ಕೋಟಿ ರೂ. ಲಾಭಾಂಶವನ್ನು ಆರ್‌ಬಿಐ ನೀಡಿರುವುದರಿಂದ ಬಂಡವಾಳ ವೆಚ್ಚಕ್ಕೆ ಹಾದಿ ಸುಗಮವಾಗಿದೆ. ಇದು ವಿತ್ತೀಯ ಕೊರತೆಯನ್ನು ತಗ್ಗಿಸಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ವರಮಾನ ಮತ್ತು ವೆಚ್ಚದ ನಡುವಣ ಅಂತರವನ್ನು ವಿತ್ತೀಯ ಕೊರತೆ ಎನ್ನುತ್ತೇವೆ. 2023-24ನೇ ಹಣಕಾಸು ವರ್ಷದಲ್ಲಿ ಇದು ಜಿಡಿಪಿಯ ಶೇ. 5.8ರಷ್ಟಿತ್ತು. ಇದನ್ನು 2024-25ರಲ್ಲಿ ಶೇ.5.1ಕ್ಕೆ ಹಾಗೂ 2025-26ನೇ ವರ್ಷದಲ್ಲಿ ಶೇ.4.5ಕ್ಕೆ ಇಳಿಸುವುದಾಗಿ ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ನಿರ್ಮಲಾ ಹೇಳಿದ್ದರು. ವಿತ್ತೀಯ ಕೊರತೆ 2021ರಲ್ಲಿ ಶೇ. 9.2 ಇತ್ತು. 2024ರ ಹಣಕಾಸು ವರ್ಷದಲ್ಲಿ ಇದು 5.8ಕ್ಕೆ ಇಳಿದಿದೆ. ಈ ಹಣಕಾಸು ವರ್ಷದಲ್ಲಿ 5.1ಕ್ಕೆ ಇಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಕಾರ್ಯದರ್ಶಿ, ವಿವಿಧ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆರ್ಥಿಕ ಸಲಹೆಗಾರರು ಪಾಲ್ಗೊಂಡಿದ್ದರು. ಮುಂದಿನ ತಿಂಗಳು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದರೆ ಸತತ 7 ವರ್ಷಗಳ ಕಾಲ ಬಜೆಟ್ ಮಂಡಿಸಿದ ಏಕೈಕ ಸಚಿವೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಲಿದ್ದಾರೆ.

ಬಂಡವಾಳ ವೆಚ್ಚ ಹೆಚ್ಚಳ : ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಬಂಡವಾಳ ವೆಚ್ಚ ಅನಿವಾರ್ಯ. ಕೇಂದ್ರ ಸರ್ಕಾರ ಇದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ವಿಮಾನ



ನಿಲ್ದಾಣಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಪ್ರಾಮುಖ್ಯತೆ ನೀಡಿದೆ. ಕೋವಿಡ್ ಬಿಕ್ಕಟ್ಟಿನ ನಂತರ ಉತ್ಪಾದಕ ಚಟುವಟಿಕೆಗಳಿಗೆ ಬಂಡವಾಳ ವೆಚ್ಚವನ್ನು ಹೆಚ್ಚು ಮಾಡುವುದಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಅದರ ವೇಗವನ್ನು ಹೆಚ್ಚಿಸುವುದರ ಕುರಿತು ಅರ್ಥ ತಜ್ಞರು ಹೇಳಿದ್ದಾರೆ.

ಚೀನಾ ಭಯ : ಚೀನಾದ ಎಲೆಕ್ಟ್ರಿಕ್ ವಾಹನಗಳ ಮೇಲೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಇತ್ತೀಚೆಗೆ ಭಾರಿ ತೆರಿಗೆ ವಿಧಿಸುವುದರ ಮೂಲಕ ತಮ್ಮ ದೇಶೀಯ ಸಬಲತೆಯನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿವೆ. ಇದರಿಂದ ಕಂಗಾಲಾಗಿರುವ ಚೀನಾ ತನ್ನ ದೇಶದಲ್ಲಿ ದುಬಾರಿ ಎಂದೆನಿಸಿರುವ ವಾಹನಗಳನ್ನು ಭಾರತದ ಮಾರುಕಟ್ಟೆಗೆ ತಳ್ಳಬಹುದು. ಇದರ ಜೊತೆಗೆ ಇತರ ಸಾಮಗ್ರಿಗಳು ಕೂಡ ಬಂದು ಬೀಳುವುದನ್ನು ತಪ್ಪಿಸಬೇಕು. ಆ ಮೂಲಕ ಭಾರತದ ತಯಾರಕರನ್ನು ರಕ್ಷಿಸಬೇಕು ಎಂದು ಅರ್ಥತಜ್ಞರು ಹೇಳಿದರು.

ದೇಶೀಯ ಉದ್ಯಮವನ್ನು ರಕ್ಷಿಸಲು ಹಲವು ಉತ್ತೇಜನಕಾರಿ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದು ಮುಂದುವರಿಯಬೇಕು. ಖಾಸಗಿ ಹೂಡಿಕೆ ಮತ್ತು ಅನುಭೋಗ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ನವೋದ್ಯಮಿಗಳಿಂದ ಹೂಡಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಹ ಸಂಚಾಲಕ ಅಶ್ವಿನಿ ಮಹಾಜನ್ ಹೇಳಿದ್ದಾರೆ.

ಕಳೆದ ದಶಕದಲ್ಲಿ ಸಗಟು ಬೆಲೆ ಸೂಚ್ಯಂಕ ಮತ್ತು ಚಿಲ್ಲರೆ ಬೆಲೆ ಸೂಚ್ಯಂಕದ ನಡುವೆ ದೊಡ್ಡ ವ್ಯತ್ಯಾಸವಿದೆ. ಇದರಿಂದ ಹಣದುಬ್ಬರದ ಗುರಿಯನ್ನು ಮರುಪರಿಶೀಲಿಸಬೇಕು. ಭಾರತವು ಉತ್ಪಾದಕ ಬೆಲೆ ಸೂಚ್ಯಂಕ (ಪ್ರಡ್ಯೂಸರ್ ಪ್ರೈಸ್ ಇಂಡೆಕ್ಸ್)ದತ್ತ ಸಾಗಬೇಕು. ಜಿಎಸ್‌ಟಿ ದತ್ತಾಂಶಗಳನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ಇಂಡಿಯಾ ಟಿಪಿಎ ಮಾಜಿ ಸಂಖ್ಯಾಶಾಸ್ತ್ರಜ್ಞ ಅನಂತ್ ಆಗ್ರಹಿಸಿದ್ದಾರೆ.



ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಾಲ ವಸೂಲಾತಿ ಕ್ರಮಗಳ ಕೈಪಿಡಿ

(ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

- ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು, ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಟ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20.(9880453464)

ದಾವಾ ಹೂಡು ಸಾಲ ವಸೂಲಾತಿ ಮಾಡುವ ವಿಧಾನ (ಕಾನೂನು ಕ್ರಮ)

....ಹಿಂದಿನ ಸಂಚಿಕೆಯ 6ನೇ ಪುಟದಿಂದ ಮುಂದುವರಿದಿದೆ

5. ಸಹಕಾರ ಸಂಘಗಳ ಕಾಯ್ದೆ 1960ರ ರೂಲ್ 32ರನ್ವಯ ನೋಟೀಸ್/ಸಮನ್ಸ್ ಜಾರಿ ಮಾಡುವ ವಿಧಾನ : ಸಹಕಾರ ಸಂಘಗಳ ಕಾಯ್ದೆ 1960ರ ರೂಲ್ 32(3)ರ ಅನ್ವಯ ಈ ಕಾಯ್ದೆಯಲ್ಲಿ ಮಾಡಲ್ಪಟ್ಟ ಯಾವುದೇ ಸಮನ್ಸ್ / ನೋಟೀಸ್ / ಅಥವಾ ಆದೇಶವನ್ನು ಯಾವುದೇ ವ್ಯಕ್ತಿಯ ಮೇಲೆ ಈ ಕೆಳಕಂಡ ರೀತಿಯಲ್ಲಿ ಜಾರಿ ಮಾಡಬಹುದಾಗಿದೆ.

ಎ. ನೋಟೀಸ್ / ಸಮನ್ಸ್ ಜಾರಿ ಮಾಡಲು ವಹಿಸಿಕೊಂಡ ವ್ಯಕ್ತಿಯು ಸಂಬಂಧಪಟ್ಟ ಆ ವ್ಯಕ್ತಿಗೆ ಅದನ್ನು ಕೊಡುವ ಮೂಲಕ ಅಥವಾ ಅವನಿಗೆ ಮುಟ್ಟುವಂತೆ ಕೊಡುವ ಮೂಲಕ; ಅಥವಾ

ಬಿ. ಅವನ ಕುಟುಂಬದ ಯಾರಾದರೂ ವಯಸ್ಕ ಸದಸ್ಯರಿಗೆ ಅದನ್ನು ಕೊಡುವುದರ ಮೂಲಕ ಅಥವಾ ಅವರಿಗೆ ಮುಟ್ಟುವಂತೆ ಮಾಡುವುದರ ಮೂಲಕ; ಅಥವಾ (ಸಮನ್ಸ್ / ನೋಟೀಸ್ ಜಾರಿ ಮಾಡುವ ವ್ಯಕ್ತಿಯು ಅದರ ಪ್ರತಿಯನ್ನು ಸ್ವತಃ ಆ ವ್ಯಕ್ತಿಗೆ ಅಥವಾ ಅವನ ಪರವಾಗಿ ಪಡೆದ ಮನೆಯ ಸದಸ್ಯರಿಗೆ ಕೊಟ್ಟಿದ್ದಲ್ಲಿ ಅವನು ಯಾವ ವ್ಯಕ್ತಿಗೆ ಹಾಗೆ ಕೊಟ್ಟನೋ ಅವನ ಸಹಿಯನ್ನು, ವೇಳೆ ದಿನಾಂಕದೊಂದಿಗೆ ಮೂಲ ಪ್ರತಿಯಲ್ಲಿ ಸಮನ್ಸ್ ಜಾರಿ ಮಾಡಿದ್ದಕ್ಕಾಗಿ ಪಡೆಯತಕ್ಕದ್ದು.)

ಸಿ. ಸರಿಯಾದ ವಿಳಾಸ ತಿಳಿದಿದ್ದರೆ ಅಂಚೆ ಸ್ವೀಕೃತಿಯೊಂದಿಗೆ ನೋಂದಾಯಿತ ಅಂಚೆ ಮುಖಾಂತರ ಕಳುಹಿಸುವುದರ ಮೂಲಕ; ಅಥವಾ

ಡಿ. ಮೇಲೆ ಹೇಳಿದ ಯಾವ ಕ್ರಮವನ್ನೂ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ಅವನು ಕೊನೆಯಲ್ಲಿ ವಾಸಿಸುತ್ತಿದ್ದನೆಂದು ಅಥವಾ ವ್ಯವಹಾರ ಮಾಡುತ್ತಿದ್ದನೆಂದು ಗೊತ್ತಿರುವ ಸ್ಥಳದಲ್ಲಿ ಯಾವುದಾದರೂ ಎದ್ದು ಕಾಣುವ ಭಾಗದಲ್ಲಿ ಅದನ್ನು ಅಂಟಿಸುವುದರ ಮೂಲಕ ಜಾರಿ ಮಾಡಬಹುದು. ಆದರೆ ಈ ರೀತಿ ಜಾರಿ ಮಾಡಿದಾಗ ಜಾರಿ ಮಾಡಿದ ವಿಧಾನವನ್ನು ಸ್ಥಳ, ವೇಳೆಗಳೊಂದಿಗೆ ಒಂದು ಮಹಜರು ತಯಾರಿಸಿ ಕನಿಷ್ಠ ಇಬ್ಬರು ವಯಸ್ಕ ಸ್ಥಳೀಯರ ಸಾಕ್ಷಿ ಸಹಿ ಪಡೆದುಕೊಳ್ಳತಕ್ಕದ್ದು.

6. ದಾವಾ / ವಿವಾದಗಳ ವಿಲೇವಾರಿ : ನ್ಯಾಯಾಲಯದ ನೋಟೀಸ್ ಜಾರಿಯಾದ ನಂತರ ದಾವೆಯ ವಿಚಾರಣೆಯ ದಿವಸ ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರು / ಅಥವಾ ಬ್ಯಾಂಕಿನ / ಸಂಘದ ಇತರೆ ಅಧಿಕಾರಿಯು ಪ್ರಧಾನ ವ್ಯವಸ್ಥಾಪಕರಿಂದ / ಕಾರ್ಯದರ್ಶಿಯವರಿಂದ ಅಧಿಕಾರ ಪತ್ರ (Authorization Letter) ಪಡೆದು ದಾವೆಯ ವಿಚಾರಣೆಗೆ ಹಾಜರಾಗಬೇಕು. ದಾವಾ ವಿಚಾರಣೆಗೆ ಅರ್ಜಿದಾರ/ವಾದಿ ಹೇಳಿಕೆಯನ್ನು ಲಿಖಿತವಾಗಿ ಸಲ್ಲಿಸಲು ಅವಕಾಶವಿರುವುದರಿಂದ ಲಿಖಿತ ಹೇಳಿಕೆಯನ್ನು ಸಲ್ಲಿಸಬಹುದಾಗಿದೆ. ದಾವೆಯ ವಿಚಾರಣೆಯು ವಿವಿಧ ಹಂತಗಳಲ್ಲಿ ನಡೆಯುತ್ತದೆ, ಅಂದರೆ ಮೊದಲು ಎದುರು ಅರ್ಜಿದಾರರ ಆಕ್ಷೇಪಣೆಗಾಗಿ (Objection) ನಂತರ ಅರ್ಜಿದಾರರ ಹೇಳಿಕೆ / ಸಾಕ್ಷ್ಯಕ್ಕಾಗಿ (Evidence), ಅರ್ಜಿದಾರರ ಸಾಕ್ಷ್ಯ ಪಾಟೀಸವಾಲಿಗಾಗಿ (Cross Examination), ಎದುರು ಅರ್ಜಿದಾರರ ಸಾಕ್ಷ್ಯಕ್ಕಾಗಿ, ಎದುರು ಅರ್ಜಿದಾರರ ಪಾಟೀಸವಾಲಿಗಾಗಿ ನಂತರ ವಾದ

ವಿವಾದಕ್ಕಾಗಿ (Arguments) ಬಂದು ನಂತರ ಡಿಕ್ರಿ / ಅವಾರ್ಡ್ ಆದೇಶವಾಗುತ್ತದೆ. ತದನಂತರ ಡಿಕ್ರಿ / ಅವಾರ್ಡ್ ಆದೇಶಗಳ ಪ್ರತಿಗಳ ರವಾನೆಯಾಗುತ್ತದೆ. ಒಂದು ವೇಳೆ ಎದುರು ಅರ್ಜಿದಾರರು ದಾವೆಯನ್ನು ತಮ್ಮ ಪರ ರಕ್ಷಿಸಿಕೊಳ್ಳಲು ಅಥವಾ ಕಾಲಾವಕಾಶಕ್ಕಾಗಿ ನ್ಯಾಯವಾದಿಗಳನ್ನು ನೇಮಕ ಮಾಡಿ ಅವರ ಮುಖಾಂತರ ದಾವಾ ವಿಚಾರಣೆ ನಡೆಸಬಹುದು, ಅಂತಹ ಸಂದರ್ಭದಲ್ಲಿ ಸಂಘದ / ಬ್ಯಾಂಕಿನ ನ್ಯಾಯವಾದಿಗಳ ಮುಖಾಂತರ ದಾವೆಯನ್ನು ನಡೆಸಿಕೊಳ್ಳಬಹುದು.

ಒಂದು ವೇಳೆ ನ್ಯಾಯವಾದಿಗಳು ಇಲ್ಲದ ಪಕ್ಷದಲ್ಲಿ ಅಧಿಕಾರ ಪಡೆದ ಬ್ಯಾಂಕಿನ ಅಥವಾ ಸಂಘದ ಅಧಿಕಾರಿ ಲಿಖಿತ ರೂಪದಲ್ಲಿ ಸಾಕ್ಷ್ಯ ನೀಡಬೇಕಾಗುತ್ತದೆ. ಅದಕ್ಕಾಗಿ ಈಗಾಗಲೇ ದಾವಾ ಅರ್ಜಿಯೊಂದಿಗೆ ಸಾಕ್ಷ್ಯಕ್ಕಾಗಿ ಪ್ರದರ್ಶಿಸಲು ನೀಡಿರುವ ದೃಢೀಕೃತ ನಕಲು ದಾಖಲೆಪತ್ರಗಳ ಕ್ರಮದಲ್ಲಿ ಲಿಖಿತ ಸಾಕ್ಷ್ಯ ಹೇಳಿಕೆಯನ್ನು ನೀಡಬೇಕು (ಲಿಖಿತ ಸಾಕ್ಷ್ಯ ಹೇಳಿಕೆಯ ಮಾದರಿಗಳನ್ನು ಸ್ಥಿರಾಸ್ತಿ ಹಾಗೂ ಜಾಮೀನು ಸಾಲಕ್ಕಾಗಿ ಪ್ರತ್ಯೇಕವಾಗಿ ಅನುಬಂಧಗಳ ಬಾಗ 1ರಲ್ಲಿ ಲಗತ್ತಿಸಿದೆ).

ಮುಂದಿನ ಹಂತದಲ್ಲಿ ನ್ಯಾಯಾಲಯದಿಂದ ಕ.ಸ.ಸಂಘಗಳ ಕಾಯ್ದೆ 1960ರ ರೂಲ್ 31(7)(ಎ)ರ ಪ್ರಕಾರ ಪ್ರತಿವಾದಿಗಳಿಗೆ ಡಿಕ್ರಿಯಾಗಿರುವ ಬಗ್ಗೆ ತಿಳಿವಳಿಕೆ ಪತ್ರ ಕಳುಹಿಸಲಾಗುತ್ತದೆ. ಈ ಹಂತವು ದಾವಾ ಕಾನೂನು ಕ್ರಮದಲ್ಲಿ ಮುಖ್ಯವಾದ ಹಂತವಾಗಿದ್ದು, ಅರ್ಜಿದಾರ ಬ್ಯಾಂಕು / ಸಂಘದವರು ಈ ತಿಳಿವಳಿಕೆ ಪತ್ರವನ್ನು ಎದುರು ಅರ್ಜಿದಾರರು / ಪ್ರತಿವಾದಿಗಳಿಗೆ ತಲುಪುವಂತೆ ಪ್ರಾಮುಖ್ಯತೆ ನೀಡಬೇಕು ಮತ್ತು ತಿಳಿವಳಿಕೆ ಪತ್ರ ಜಾರಿಯಾಗಿರುವ ಸ್ವೀಕೃತಿ ಪಡೆದುಕೊಳ್ಳಬೇಕು. ಇದರಿಂದ ಮುಂದೆ ಪ್ರತಿವಾದಿಗಳು ಡಿಕ್ರಿಯಾದ ಬಗ್ಗೆ ಮಾಹಿತಿ / ತಿಳಿವಳಿಕೆ ನೀಡಿಲ್ಲವೆಂಬ ಕಾರಣದಿಂದ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ (ಕೆಎಟಿ ನ್ಯಾಯಾಲಯ)ದಿಂದ ಅಮಲ್ಜಾರಿ ತಡೆಯಾಜ್ಞೆ ಮಾಡಲು ಅವಕಾಶವಾಗುತ್ತದೆ. ಹೀಗೆ ಅವಾರ್ಡ್ ಆದೇಶ ಪಡೆದುಕೊಂಡು ಅಮಲ್ಜಾರಿಗಾಗಿ ಅರ್ಜಿ ಸಲ್ಲಿಸಬೇಕು.

7. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 103ರನ್ವಯ ಆದೇಶ ಅಥವಾ ಅವಾರ್ಡ್‌ಗೆ ಮುನ್ನ ಆಸ್ತಿಯ ಜಪ್ತಿಗಾಗಿ ಕೇಳಿದ್ದರೆ(ಎಬಿಜಿ) : ಕೆಲವೊಂದು ವೇಳೆ ಸಾಲ ವಸೂಲಾತಿಗಾಗಿ ಮೇಲ್ಕಂಡಂತೆ ದಾವಾ ಹೂಡಿ ನೋಟೀಸ್ ಜಾರಿ ಮಾಡಿರುವ ಸಂದರ್ಭದಲ್ಲಿ ಸುಸ್ತಿದಾರನಾದ ಸಾಲಗಾರನು ತನ್ನ ವಿರುದ್ಧದ ಸಾಲ ವಸೂಲಾತಿ / ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅಥವಾ ಅವಾರ್ಡ್‌ನ ಜಾರಿಗೆ ವಿಳಂಬಗೊಳಿಸುವ ಅಥವಾ ಅಡ್ಡಿಯನ್ನುಂಟು ಮಾಡುವ ಉದ್ದೇಶದಿಂದ ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಅಥವಾ ಅದರ ಭಾಗವನ್ನು ಬೇರೆಡೆಗೆ ಸ್ಥಳಾಂತರಿಸಲು / ಬೇರೆಯವರಿಗೆ ವರ್ಗಾವಣೆ / ಪರಭಾರೆ ಮಾಡಲು ಮುಂದಾಗುತ್ತಾನೆ. ಅಂತಹ ಸಂದರ್ಭದಲ್ಲಿ ಕೆ.ಸಿ.ಎಸ್ ಕಾಯ್ದೆ ಕಲಂ 103ರನ್ವಯ ನ್ಯಾಯಾಲಯದ ಆದೇಶ ಅಥವಾ ಅವಾರ್ಡ್‌ಗೆ ಮುನ್ನ ಆಸ್ತಿಯ ಜಪ್ತಿಗಾಗಿ ಮಧ್ಯಂತರ ಅರ್ಜಿ ಸಲ್ಲಿಸಿ ಅಂತಹ ಘಟನೆಗಳನ್ನು ನಿಲ್ಲಿಸಲು ಆದೇಶ ಪಡೆಯಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ಅರ್ಜಿಯೊಂದನ್ನು

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಭಾರತೀಯ ರಿಜರ್ವ್ ಬ್ಯಾಂಕಿನ ಸುತ್ತೋಲೆಯಂತೆ ನಮ್ಮ ಬ್ಯಾಂಕು ಒಬ್ಬ ಸದಸ್ಯನಿಗೆ ಎರಡು ಲಕ್ಷ ರೂಪಾಯಿಗಳಷ್ಟು ಅನುರಕ್ಷಿತ ಸಾಲ ನೀಡಬಹುದು. ನಮ್ಮ ಒಬ್ಬ ನೌಕರ 23 ವರ್ಷ ಸೇವೆ ಸಲ್ಲಿಸಿದ್ದು, ಐದು ಲಕ್ಷ ರೂಪಾಯಿಗಳ ವೇತನ ಭದ್ರತೆ ಸಾಲಕ್ಕೆ ಯಾಚಿಸುತ್ತಿದ್ದಾನೆ. ಬ್ಯಾಂಕು ಆತನಿಗೆ ಸಾಲ ಮಂಜೂರು ಮಾಡಬಹುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಪಟ್ಟಣ ಸಹಕಾರ ಬ್ಯಾಂಕಿನ ನೌಕರರು ಅದೇ ಬ್ಯಾಂಕಿನ ಸದಸ್ಯರಾಗಲು ಸಾಧ್ಯವಿಲ್ಲವಾದುದರಿಂದ ಅವರಿಗೆ ಸದಸ್ಯನಿಗೆ ನೀಡುವಂತಹ ಸಾಲಗಳನ್ನು ನೀಡುವಂತಿಲ್ಲ. ನಿಮ್ಮ ಬ್ಯಾಂಕಿನ ಸೇವಾ ನಿಯಮದಲ್ಲಿ ನೌಕರರಿಗೆ ನೀಡಬಹುದಾದ ಸಾಲಗಳ ಬಗ್ಗೆ ಉಲ್ಲೇಖವಿದ್ದರೆ ಅವರಿಗೆ ಸಾಲ ನೀಡಬಹುದು. ಸಿಬ್ಬಂದಿ ಸಾಲಗಳು ರಿಜರ್ವ್ ಬ್ಯಾಂಕಿನ ವೈಯಕ್ತಿಕ ಸಾಲದ ಮಿತಿಗಳ ವ್ಯಾಖ್ಯೆಯಲ್ಲಿ ಬರುವುದಿಲ್ಲ. ಆದ್ದರಿಂದ, ನಿಮ್ಮ ಬ್ಯಾಂಕಿನ ಸೇವಾನಿಯಮದಲ್ಲಿ ಒಬ್ಬ ನೌಕರನಿಗೆ ನೀಡಬಹುದಾದ ಸಾಲದ ಮಿತಿಯೊಳಗಿದ್ದು, ಆತ ಅರ್ಹನಾದರೆ, ಆತನಿಗೆ ಐದು ಲಕ್ಷ ರೂಪಾಯಿಗಳ ವೇತನ ಆಧಾರಿತ ಸಾಲ ನೀಡಬಹುದು.

ಬೆಂಗಳೂರು

ಸಲ್ಲಿಸಬೇಕು. ಅರ್ಜಿಯೊಂದಿಗೆ ಸುತ್ತಿದಾರನು ತನ್ನ ಆಸ್ತಿಯನ್ನು ಅಥವಾ ಅದರ ಯಾವ ಭಾಗವನ್ನು ಪರಭಾರೆ ಮಾಡಲು ಯೋಚಿಸಿದ್ದಾನೆಂದು ಸಾಕಷ್ಟು ಸಾಕ್ಷಿ / ಪುರಾವೆಗಳನ್ನು ನೀಡಬೇಕು. ಜೊತೆಗೆ ಪ್ರಮಾಣ ಪತ್ರ(ಅಫಿಡೇವಿಟ್), ಚರಾಸ್ತಿ / ಸ್ಥಿರಾಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳ ದೃಢೀಕೃತ ನಕಲುಗಳು, ಕನಿಷ್ಠ 15 ವರ್ಷಗಳ ಇ.ಸಿ. ಖಾತಾ ಪತ್ರ, ಸ್ಥಳೀಯ ಮೌಲ್ಯಾಂಕರದಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಆದೇಶಕ್ಕಾಗಿ ಪ್ರಾರ್ಥನೆ ಕೇಳಬೇಕು. (ಐಐಐಫಿಗೆ ಮುನ್ನ ಜಪ್ತಿ ಮಾಡುವ ವಿಧಾನವನ್ನು ನಿಯಮ-47ರಲ್ಲಿ ತಿಳಿಸಲಾಗಿದ್ದು, ನಿಯಮ 47ರ ಪ್ರಕಾರ ತೀರ್ಪಿಗೆ ಮುನ್ನ ಜಪ್ತಿಯನ್ನು ನಿಯಮ 36, 37, ಮತ್ತು 38ನೇ ನಿಯಮಗಳಲ್ಲಿ ತಿಳಿಸಿರುವ ರೀತಿಯಲ್ಲಿ ಮಾಡತಕ್ಕದ್ದು. ಈ ಬಗ್ಗೆ ಮುಂದೆ ಅಮಲ್ಕಾರಿ ಅಧ್ಯಾಯಗಳಲ್ಲಿ ತಿಳಿಸಲಾಗಿದೆ.)

8. ಮೇಲ್ಮನವಿಗಳು / ಅಫೀಲ್‌ಗಳು (ಕಲಂ 105) : ಯಾವುದೇ ವ್ಯಕ್ತಿಯು ಕಲಂ 70ರಡಿಯಲ್ಲಿ ಮಾಡಿದ ದಾವೆಗಳನ್ನು, ಕಲಂ 71ರ ಮೇರೆಗೆ ಮಾಡಿದ ಯಾವುದೇ ತೀರ್ಮಾನದಿಂದ ಮತ್ತು ಆದೇಶಗಳಿಂದ, ಮತ್ತು ಕಲಂ 71ರನ್ವಯ ಮಾಡಬಹುದಾದ ಯಾವುದೇ ಆದೇಶವನ್ನು, ತೀರ್ಮಾನವನ್ನು ಅಥವಾ ಅವಾರ್ಡ್‌ನ್ನು ಜಾರಿಗೊಳಿಸುವಲ್ಲಿ ಆಗುವ ವಿಳಂಬವನ್ನು ತಡೆಯುವ ಉದ್ದೇಶದಿಂದ ಕಲಂ 103ರನ್ವಯ ಮಾಡಲಾದ ಆದೇಶದಿಂದ ಬಾಧಿತರಾದವರು ಸದರಿ ತೀರ್ಮಾನದ, ಅವಾರ್ಡ್‌ನ ಅಥವಾ ಆದೇಶದ ದಿನಾಂಕದಿಂದ ಅರವತ್ತು(60) ದಿವಸಗಳೊಳಗಾಗಿ ಮೇಲ್ಮನವಿ ಪ್ರಾಧಿಕಾರ ಅಥವಾ ನ್ಯಾಯ ಮಂಡಳಿಗೆ ಮೇಲ್ಮನವಿ ಅರ್ಜಿ ಸಲ್ಲಿಸಬಹುದು. ಘನ ಮೇಲ್ಮನವಿ ನ್ಯಾಯಾಧಿಕರಣವು ಸೂಕ್ತ ಕಾರಣ ಹಾಗೂ ವಿಳಂಬ ಮನ್ನಾ ಅರ್ಜಿಯೊಂದಿಗೆ 60 ದಿನಗಳ ನಂತರದ ಬಂದ ಅಫೀಲು ಅರ್ಜಿಯನ್ನು ಸ್ವೀಕರಿಸುವ ಅಧಿಕಾರ ಹೊಂದಿದೆ.

ಹಣಕಾಸಿಗೆ ಸಂಬಂಧಿಸಿದ ಅಂದರೆ ಕಲಂ 70ರನ್ವಯ ಸಾಲ

02. ದಿನಾಂಕ : 16.03.2024ರಂದು ಸರ್ಕಾರ ತನ್ನ ಆದೇಶ ಸಂಖ್ಯೆ: ಸಿಬಿ38 ಸಿಎಲ್‌ಎಮ್ 2024ರಲ್ಲಿ ಸೌಹಾರ್ದ ಸಹಕಾರಿಗಳು ಸಂಗ್ರಹಿಸುವ ಠೇವಣಿಗಳಿಗೆ ನೀಡುವ ಬಡ್ಡಿದರವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಬಡ್ಡಿದರಕ್ಕಿಂತ ಕೇವಲ ಶೇ.2ರಷ್ಟು ಅಧಿಕವಿರಬಹುದು ಮತ್ತು ವಿತರಿಸುವ ಸಾಲಗಳಿಗೆ ಗರಿಷ್ಠ ಶೇಕಡ ಹನ್ನೆರಡು ಬಡ್ಡಿದರ ಮೀರತಕ್ಕದ್ದಲ್ಲ ಎಂದು ನಿರ್ದೇಶನ ನೀಡಿದೆ. ಈ ಮೇಲೆ ನಮೂದಿಸಿದ ಸರ್ಕಾರಿ ಆದೇಶ ಪಟ್ಟಣ ಸಹಕಾರ ಬ್ಯಾಂಕುಗಳಿಗೂ ಅನ್ವಯವಾಗುತ್ತದೆಯೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಇಸವಿ 2005ರಲ್ಲಿ ಭಾರತೀಯ ರಿಜರ್ವ್ ಬ್ಯಾಂಕು ಮತ್ತು ರಾಜ್ಯ ಸರ್ಕಾರದ ನಡುವೆ ಆದ ಒಪ್ಪಂದ (MOU) ಪ್ರಕಾರ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಠೇವಣಿ ಮತ್ತು ಸಾಲಗಳ ಮೇಲೆ ನೀಡುವ / ವಿಧಿಸುವ ಬಡ್ಡಿದರಗಳನ್ನು ನಿರ್ಧರಿಸುವ ಪೂರ್ಣ ಅಧಿಕಾರ ರಿಜರ್ವ್ ಬ್ಯಾಂಕಿಗೆ ದೊರೆತಿದೆ. ಅದರಂತೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಲಂ 21 ಮತ್ತು 35A ಗಳಿಂದ ಪ್ರಾಪ್ತವಾದ ಅಧಿಕಾರವನ್ನು ಉಪಯೋಗಿಸಿ ರಿಜರ್ವ್ ಬ್ಯಾಂಕು ಪಟ್ಟಣ ಸಹಕಾರ ಬ್ಯಾಂಕುಗಳ ಬಡ್ಡಿದರವನ್ನು ನಿರ್ಧರಿಸುತ್ತದೆ. ಈಗ ರಿಜರ್ವ್ ಬ್ಯಾಂಕು ಪಟ್ಟಣ ಸಹಕಾರ ಬ್ಯಾಂಕುಗಳ ಠೇವಣಿ ಮತ್ತು ಸಾಲಗಳ ಬಡ್ಡಿ ಮೇಲಿನ ತನ್ನ ನಿಯಂತ್ರಣವನ್ನು ರದ್ದುಗೊಳಿಸಿ ಬ್ಯಾಂಕುಗಳಿಗೆ ಬಡ್ಡಿದರಗಳನ್ನು ನಿರ್ಧರಿಸುವಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಿದೆ. ಆದ್ದರಿಂದ ಉಲ್ಲೇಖಿತ ಸರ್ಕಾರಿ ಆದೇಶ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅನ್ವಯವಾಗುವುದಿಲ್ಲ. ಆದಾಗ್ಯೂ, ಆದೇಶದ ಹಿಂದಿರುವ ಭಾವನೆಗಳನ್ನು ಅರ್ಥ ಮಾಡಿ ನಡೆಯುವುದು ಸುಸಂಗತ.

ವಸೂಲಾತಿಗಾಗಿ ಮಾಡಿದ ದಾವಾ ಕಲಂ 71ರನ್ವಯ ಮಾಡಲಾದ ಅವಾರ್ಡ್ ಆದೇಶಗಳ ವಿರುದ್ಧ ಸಲ್ಲಿಸಿದ ಮೇಲ್ಮನವಿಯ ಜೊತೆಯಲ್ಲಿ, ಆ ಆದೇಶದ ಅಥವಾ ಐಐಐಫಿನ ಪ್ರಕಾರ ಬಾಕಿ ಇರುವ ಮೊಬಲಗಿನ ಶೇಕಡಾ 25% ರಷ್ಟು ಹಣವನ್ನು ಸಂಬಂಧಪಟ್ಟ ಸಂಘ / ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಬಗ್ಗೆ ತೃಪ್ತಿಕರವಾದ ಹಣ ಸಂದಾಯ ರಶೀತಿಗಳನ್ನು ಸಲ್ಲಿಸದ ಹೊರತು ಮೇಲ್ಮನವಿ /ಅಫೀಲು ಪ್ರಾಧಿಕಾರವು ಅಂತಹ ಯಾವುದೇ ಅಫೀಲನ್ನು ಪರಿಗಣಿಸುವಂತಿಲ್ಲ. ಯಾವುದೇ ಸಂಘ ಅಥವಾ ಬ್ಯಾಂಕಿನ ಸಾಲಗಾರ ಯಾವುದೇ ಮೇಲ್ಮನವಿ ಪ್ರಾಧಿಕಾರದಿಂದ ಆದೇಶ / ಅಮಲ್ಕಾರಿ ತಡೆಯಾಜ್ಞೆ ಆದೇಶ ತೆಗೆದುಕೊಂಡಿದ್ದರೆ ಈ ಮೇಲ್ಮಂಡ ವಿಷಯಗಳನ್ನು ಪರಿಶೀಲಿಸಬೇಕು.

ಸಾಮಾನ್ಯವಾಗಿ ಒಂದು ಅವಾರ್ಡ್ ಆದೇಶದಲ್ಲಿ, ಅವಾರ್ಡ್ ಮೊತ್ತವನ್ನು ಉದಾಹರಣೆಗೆ ಒಟ್ಟು ಅವಾರ್ಡ್ ಮೊತ್ತ ರೂ.10,00,000=00 ಮತ್ತು ದಿನಾಂಕ 01.01.2015ರಿಂದ ಶೇಕಡ 15% ರಂತೆ ಬಡ್ಡಿ ಹಾಗೂ ಶೇಕಡ 2% ರಂತೆ ಸುಸ್ತಿ ಬಡ್ಡಿಯನ್ನು ಪೂರ್ತಿ ಸಾಲ ತೀರುವಳಿಯಾಗುವವರೆವಿಗೂ ಪಾವತಿಸಬೇಕೆಂದು ಆದೇಶವಾಗಿರುತ್ತದೆ. ಆದರೆ ನಾನು ತಿಳಿದಿರುವಂತೆ ಅಮಲ್ಕಾರಿ ತಡೆಯಾಜ್ಞೆ ಕೊಡಿಸುವ ಎಲ್ಲಾ ನ್ಯಾಯವಾದಿಗಳು ಘನ ಮೇಲ್ಮನವಿ ನ್ಯಾಯಾಧಿಕರಣದ ತಡೆಯಾಜ್ಞೆ ತೆಗೆದುಕೊಂಡು ಅದರ ಆದೇಶದಂತೆ ಶೇಕಡ 25% ಹಣವನ್ನು ಪಾವತಿಸುವಾಗ ಮೇಲೆ ತಿಳಿಸಿದಂತೆ ಅವಾರ್ಡ್ ಮೊತ್ತದ ಮೇಲಿನ ಬಡ್ಡಿ ಲೆಕ್ಕಾಚಾರ ಮಾಡದೆ ಕೇವಲ ಅವಾರ್ಡ್ ಮೊತ್ತದ ಶೇಕಡ 25% ಹಣವನ್ನು ಮಾತ್ರ ಅಂದರೆ ರೂ.10,00,000=00ಕ್ಕೆ ಶೇಕಡ 25% ಹಣ ರೂ.2,50,000=00 ಮಾತ್ರ ಪಾವತಿಸುತ್ತಾರೆ ಬಡ್ಡಿ ಲೆಕ್ಕಾಚಾರ ಸೇರಿಸುವುದಿಲ್ಲ. ಈ ಬಗ್ಗೆ ಲೆಕ್ಕಾಚಾರ ಮಾಡಿ ನ್ಯಾಯಾಲಯದ ಅಥವಾ ಹಣ ಪಾವತಿಸುವ ಸಾಲಗಾರರ ಅಥವಾ ನ್ಯಾಯವಾದಿಗಳ ಗಮನಕ್ಕೆ ಪರಿಶೀಲನೆಗಾಗಿ ತಿಳಿಸಬೇಕು.

.....ಮುಂದುವರೆಯುವುದು



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬಿಹಾರದ ಅರಾರಿಯಾ, ಸಿವಾನ್, ಪೂರ್ವ ಚಂಪಾರಣ್, ಕಿಶನ್‌ಜ್ ಮತ್ತು ಮಧುಬನಿ ಜಿಲ್ಲೆಗಳಲ್ಲಿ ಕಳೆದ 9 ದಿನಗಳಲ್ಲಿಯೇ ಒಂದರ ಹಿಂದೊಂದರಂತೆ ಐದು ಸೇತುವೆಗಳು ಕುಸಿದುಬಿದ್ದಿವೆ.
- ಕೇರಳದ ಪೊರುವಾಜಿಯಲ್ಲಿ ದುರ್ಯೋಧನನ ದೇವಾಲಯವಿದ್ದು, ಜನರು ದುರ್ಯೋಧನನನ್ನು ಪ್ರೀತಿಯಿಂದ ಅಪ್ಪುಪ್ಪನ್ ಅಂದರೆ, ಅಜ್ಜ ಎಂದು ಕರೆಯುತ್ತಾರೆ ಮತ್ತು ದೇವರ ಹೆಸರಿನಲ್ಲಿ ಸರ್ಕಾರಕ್ಕೆ ಭೂ ಕಂದಾಯ ಪಾವತಿ ಮಾಡುವುದು ಮತ್ತೊಂದು ವೈಶಿಷ್ಟ್ಯವಾಗಿದೆ.
- ಕೊಲ್ಲೂರಿನ ಸಮೀಪವಿರುವ ಕಾಲೊನಿಯತ್ತ ಮಂಗಳಗಳ ಹಿಂಡು ದಾಳಿ ಮಾಡಿ ಮನೆಗಳಿಗೆ ನುಗ್ಗಿ ಅಡುಗೆ ಮನೆಗೆ ನುಗ್ಗಿ ಮಾಡಿಟ್ಟು ಅಡುಗೆ, ಸಕ್ಕರೆ, ಬೆಲ್ಲ ಸಹಿತ ಎಲ್ಲ ಸಾಮಗ್ರಿಗಳನ್ನೂ ತಿಂದು ಹಾಕುತ್ತಿರುವುದರಿಂದ ಮನೆಮಂದಿಗೆ ಊಟಕ್ಕೆ ಇಲ್ಲವಾಗಿದೆ.
- ದಕ್ಷಿಣ ಕನ್ನಡದ ವಿಟ್ಟ ಸಮೀಪದ ಕೆಲಿಂಜದಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರ ಜತೆಗೆ ಮಾತುಕತೆ ನಡೆಸಿ, ಶಾಲಾ ಮಕ್ಕಳಿಗೆ ಉಚಿತ ವಾಹನ, ಇಬ್ಬರು ಶಿಕ್ಷಕಿಯರ ನೇಮಿಸಿ ಅವರಿಗೆ ಗೌರವಧನ

ಕಲ್ಪಿಸಿಕೊಟ್ಟಿರುವ ಕಾರಣದಿಂದ ಈಗ 79 ವಿದ್ಯಾರ್ಥಿಗಳ ಕಲರವ ಕೇಳಿ ಬರುತ್ತಿದೆ.

- ಜೈವಿಕವಾಗಿ ವಿಘಟನೆಯಾಗುವ ಮತ್ತು 180 ದಿನಗಳಲ್ಲಿ ಕರಗಿಹೋಗುವ ಸಸ್ಯ ಜನ್ಯ ಪಾಲಿ ಲಿಕ್ವಿಡ್ ಆಸಿಡ್ ಪೋಲಿಮರ್ ಕೈಚೀಲ-ಕ್ಯಾರಿ ಬ್ಯಾಗ್‌ಗಳ ತಯಾರಿಕೆ, ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.
- ಗ್ರಾಮೀಣ ಪ್ರದೇಶದಲ್ಲಿ 30 ದಿನಗಳ ಒಳಗೆ ಜನನ-ಮರಣಗಳ ನೋಂದಾಯಿಸುವ ಸಲುವಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
- ಉತ್ತರಾಖಂಡ್‌ನ ಚಾರ್ ಧಾಮ್ ಯಾತ್ರೆಗೆ ಬರುವ ಯಾತ್ರಾರ್ಥಿಗಳು ಬಿಟ್ಟು ಹೋಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಲ್ಲಿನ ಪುರಸಭೆ ಸಂಗ್ರಹಿಸಿ, ಮರುಬಳಕೆ ಮಾಡುವ ಮೂಲಕ ರೂ.1.2 ಕೋಟಿ ಆದಾಯ ಗಳಿಸಿದೆ.

ಹಿ ದು ಗ ರ ಅ ನಿ ಸಿ ಕೆ . . .



ತಿಳಿಯದಾಗಿದೆ : ಸರಕು ಮತ್ತು ಸೇವೆಗೆ ಸಂಬಂಧಿಸಿದಂತೆ ಗ್ರಾಹಕರ ಬಳಕೆ ವೆಚ್ಚದಲ್ಲಿ ಚೇತರಿಕೆ ಹಾಗೂ ಹೂಡಿಕೆ ಪ್ರಮಾಣದಲ್ಲಿ ಏರಿಕೆಯಿಂದಾಗಿ 2024-25ನೇ ಆರ್ಥಿಕ ವರ್ಷಕ್ಕೆ ದೇಶದ ಜಿಡಿಪಿ ಶೇ.7.2ರಷ್ಟು ಪ್ರಗತಿ ದಾಖಲಿಸಲಿದೆ ಎಂದು ವರದಿಯೊಂದು ತಿಳಿಸಿದೆ. ಜಿಡಿಪಿ ಪ್ರಗತಿಯ ಹಾದಿಯಲ್ಲಿದ್ದರೂ, ಬ್ಯಾಂಕುಗಳೇಕೆ ಬಡ್ಡಿ ದರ ಇಳಿಕೆ ಮಾಡುತ್ತಿಲ್ಲವೆಂದು ತಿಳಿಯದಾಗಿದೆ.

» ಎಂ.ಶಾಂತಕುಮಾರ್, ಮೈಸೂರು

ಉಪಯುಕ್ತ ಲೇಖನ : ಕಳೆದ ಕೆಲ ವಾರಗಳಿಂದ ಪ್ರಕಟವಾಗುತ್ತಿರುವ ಶ್ರೀ ಕೃಷ್ಣ ವಿ. ಗರಡೀಮನಿ ಅವರ ಲೇಖನ ತುಂಬಾ ಉಪಯುಕ್ತವಾಗಿದೆ. ಈ ಲೇಖನದಿಂದ ಸಾಲ ವಸೂಲಾತಿ ಕ್ರಮಗಳ ಬಗ್ಗೆ ಅದರಲ್ಲೂ ದಾವಾ ಹೂಡುವ ಕ್ರಮ, ಅಮಲ್ದಾರಿ ಕ್ರಮಗಳು ಮತ್ತು ಸಂಬಂಧಿಸಿದ ಹಲವಾರು ಮಾಹಿತಿಗಳು ದೊರೆತಿವೆ. ಈ ರೀತಿಯಾದ ಲೇಖನಗಳು ಪ್ರತಿ ವಾರ ಬರಲಿ ಎನ್ನುವುದು ನನ್ನ ಕೋರಿಕೆ.

» ಚಿದಾನಂದ ಪಾಟೀಲ್, ವಿಜಾಪುರ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.